

# *The Sandur Manganese & Iron Ores Limited*

(An ISO 9001:2015; ISO 14001:2015 and 45001:2018 certified company)

CIN: L85110KA1954PLC000759; Website: www.sandurgroup.com

## **REGISTERED OFFICE**

'SATYALAYA', No.266  
Ward No.1, Palace Road  
Sandur - 583 119, Ballari District  
Karnataka, India  
Tel: +91 8395 260301/ 283173-199  
Fax: +91 8395 260473



## **CORPORATE OFFICE**

'SANDUR HOUSE', No.9  
Bellary Road, Sadashivanagar  
Bengaluru - 560 080  
Karnataka, India  
Tel: +91 80 4152 0176 - 79 / 4547 3000  
Fax: +91 80 4152 0182

SMIORE / SEC / 2024-25 / 53

28 August 2024

BSE Limited

Phiroze Jeejeebhoy Towers

Dalal Street

Mumbai - 400 001

Script Code: 504918 / Symbol: SANDUMA

National Stock Exchange of India Limited

Exchange Plaza, C-1, Block G

Bandra-Kurla Complex

Mumbai - 400 051

Symbol: SANDUMA

Dear Sir/Madam,

### ***Sub: Newspaper Publication for 70<sup>th</sup> Annual General Meeting***

Pursuant to Regulations 30 and 47 of Securities and Exchange Board of India (Listing Obligations and Disclosure Requirements) Regulations, 2015, please find enclosed herewith a copy of advertisement published in today's newspapers viz., Financial Express (English) and Sanjevani (Kannada) informing about completion of dispatch of Notice of 70<sup>th</sup> Annual General Meeting of the Company scheduled to be held on Wednesday, 18 September 2024 at 11.00 a.m. (IST) through Video Conferencing/Other Audio-Visual Means (VC/OAVM), availability of e-voting facility for shareholders, Record Date, Book Closure Dates etc.

Stock Exchanges are requested to take the same on record.

Thank you

*for The Sandur Manganese & Iron Ores Limited*

***Uttam Kumar Bhageria***

***Chief Financial Officer & Chief Risk Officer***

*Encl: A/a*

**MINES OFFICE:** Deogiri - 583112, Sandur Taluk, Ballari District

Tel: +91 8395 271025 / 28 / 29 / 40; Fax: +91 8395 271066

**PLANT OFFICE:** Metal & Ferroalloy Plant, Vyasankere, Mariyammanahalli - 583 222, Hosapete Taluk, Vijayanagara District

Tel: +91 8394 244450 / 244335



# Health accounts for 41% of general insurance premiums

NARAYANAN V  
Chennai, August 27

**THE HEALTH INSURANCE** segment, which surpassed motor insurance as the largest segment in general insurance in the post-Covid boom, now accounts for 41% of industry premiums, with motor insurance continuing to cede ground.

In the April-July period, the general insurance industry recorded a gross direct premium income of ₹1.01 lakh crore. Health insurance accounted for 41% of these premiums, compared with motor insurance's 29% share.

For context, motor insurance was the largest segment in the general insurance industry until FY22.

The segment accounted for 34% of ₹1.99 lakh crore of GDP in FY22 while health insurance held 32%.

Motor insurance premiums have stagnated as a percentage of industry GDP over the past three years while health insurance has consistently grown year-on-year.

Mayank Gupta, vice president, auto insurance, Acko General Insurance, attributes this stagnation to factors such as the lack of third-party (TP) premium revisions, slowdown in new car sales and the base effect of high sales during the post-pandemic period.

"The constant or no increase in third-party insurance premiums since 2022 has limited the overall premium growth. Third

## A HEALTHY GROWTH

■ In April-July period, general insurance industry recorded gross direct premium income of ₹1.01 lakh crore

■ Motor insurance accounted for 34% of ₹1.99 lakh cr of GDP in FY22 while health insurance held 32%

■ Motor insurance premiums have stagnated as a percentage of industry GDP over the past three years



■ Health insurance premium growth can be attributed to rising awareness and healthcare inflation

■ Health insurance premiums are rising by 10-15% annually due to medical inflation

party premiums often form a substantial portion of motor insurance revenue, and their stability has constrained growth," Gupta said.

Motor insurance is split into own damage (OD) coverage for vehicle repairs and TP coverage for third-party damages or injuries. While OD premiums are set by insurers based on the vehicle's value and risk factors, TP tariffs are regulated by the Irdai.

The absence of TP rate revisions, coupled with high claim payouts, has also led many insurers to slow down on motor insurance.

For instance, GoDigit, which holds a 6% market share in motor insurance, saw its TP premium share drop from 36% of ₹2,178-crore gross written premium in Q1FY24 to 29% of ₹2,660

crore in Q1FY25.

"The challenge we have seen in the motor TP business in the last three years is that there has hardly been any price increase. There is always a bit of inflation in TP claims," Kamesh Goyal, chairman, GoDigit General Insurance, said in the Q1 earnings call.

Sanjeev Mantri, MD and CEO of ICICI Lombard General Insurance, echoed this concern, saying that the lack of TP price hikes continues to put pressure on the industry's motor combined ratio - a key profitability measure. "While there's been some improvement in the overall combined ratio, the motor combined ratio remains under strain without a TP rate hike," Mantri said in the Q1FY25 earnings call.

On growth in health insurance, Amit Chhabra, chief busi-

ness officer, general insurance, Policybazaar, attributed the premium growth to rising awareness, healthcare inflation and the resulting increase in health insurance premiums. "Health insurance premiums are rising by 10-15% annually due to medical inflation, unlike motor insurance."

Jefferies' latest insurance report has said large private insurers are poised to benefit from a multi-year upcycle in motor vehicle sales, driven by a shift towards premium, high-value vehicles.

"2W sales are recovering after a long slowdown and pockets of CV (high tonnage) are seeing improvement. Potential pick-up in new PV sales or hike in motor TP pricing (last one in March 2019) can be a positive catalyst," the report noted.

# ReNew, Microsoft sign clean energy sale pact

ARUNIMA BHARADWAJ  
New Delhi, August 27

**RENEW ON TUESDAY** announced the signing of a green attribute sale contract with Microsoft for 437.6 mega watt (MW). The contract is expected to generate over one million units of green electricity attributes annually, supporting Microsoft's goal to become carbon-negative by 2030.

As part of the agreement, ReNew will allocate approximately \$15 million of revenue from the contract to a community fund. This fund will support environmental justice initiatives that focus on women's livelihoods and economic empowerment, energy access, rural electrification, environmental remediation, water quality improvement, and other issues affecting communities disproportionately impacted by pollution and climate change.

"This work will be delivered in partnership with ReNew

## AT A GLANCE

■ The contract is expected to generate over 1 mn units of green electricity

■ This will help Microsoft to achieve its goal to become carbon-negative by 2030

■ ReNew will allocate \$15 mn of revenue from the contract to a community fund

Foundation, the philanthropic arm of ReNew, which is dedicated to creating sustainable communities through climate action, with a particular focus on women and youth. These efforts align with Microsoft's environmental justice priorities," the company stated.

This agreement is one of the largest corporate renewable energy deals in India and

is part of the five power purchase agreements ReNew signed during the quarter ended June 30, totalling approximately 2.2 GW. With this agreement, ReNew's total portfolio expands to 15.6 GW.

"Microsoft has ambitious renewable energy and decarbonisation goals. This agreement with ReNew accelerates our progress towards these goals while benefiting local communities through initiatives such as rural electrification and improving women's livelihoods," said Puneet Chandok, president, Microsoft India & South Asia. "We are taking a holistic approach that includes advancing our climate goals and empowering the ecosystem with the technology needed to build a more resilient future."

In FY24, ReNew contributed about 10% of India's total solar and wind energy generation and won auctions to supply over 8 GW of renewable energy projects.



Peter Laier, member of the board of management at ZF Group

# ZF to spend over ₹18K cr on sourcing materials from India

RAGHAVENDRA KAMATH  
Coimbatore, August 27

**GERMANY'S ZF GROUP** plans to invest 2 billion euros (approximately ₹18,756 crore) over the next six years to enhance its sourcing of materials from India for its global operations. ZF has a presence across various sectors, including auto components, wind gearboxes, and construction and agricultural machinery.

The company plans to source 5% of its global purchasing volumes here and establish partnerships with Indian business houses.

ZF aims to increase its sales by 2.8 times to 3 billion euros (around ₹28,000 crore) by 2030, up from ₹10,000 crore last year.

"The ZF Group's investment in expanding production facilities is a testament to our long-term goals and growth potential in the region. We remain committed to sustainability objectives, and with the expanded facilities, we will be well-positioned to contribute significantly to India's ambition of doubling its wind power capacity by 2030," said Peter Laier, member of the board of management at ZF Group.

The key focus areas for ZF is its wind energy gearbox facility in Coimbatore. The company plans to increase the plant's manufacturing capacity from 9GW to 12GW to meet the growing demand in the wind energy market.

(The writer was in Coimbatore at the invitation of ZF group)

# Gaganyaan mission: Isro finalises humanoid skull design model

ANJALI MARAR  
Bengaluru, August 27

**ISRO HAS FINALISED** the design of the humanoid skull that would be sent into space for safety tests ahead of the country's maiden human space flight next year.

Designed at Thiruvananthapuram-based Isro Inertial Systems Unit (IISU), the 800-gm, 200 mm x 220 mm skull will be made of a high-strength aluminium alloy to withstand pressure and vibrations. Covered in a prosthetic material, which will act as its skin, it will house all the face actuation mechanisms to mimic an actual human face.

The skull will be the nerve centre of Vyommitra (sanskrit for 'space friend'), a half-humanoid that will fly on an uncrewed mission into space before actual astronauts are



The 800 gm, 200 mm x 22mm skull was designed at the Isro Inertial Systems Unit in Thiruvananthapuram

JOURNAL OF INSTITUTION OF ENGINEERS, INDIA

sent as part of Isro's Gaganyaan Mission.

The Vyommitra will resemble the upper part of the human body—its torso, arms, face and neck movable in different directions and equipped with sensors and instruments to carry out human-like functions. It will measure the likely impact of living in space on human beings.

"This half-humanoid simulates the anthropomorphic (human-like) features of the upper torso of a human body and will primarily demonstrate operations such as Crew Console related tasks... the skull is designed to withstand the vibrational loads experienced during the launch," IISU director Padma Kumar E S said.

(This is an Advertisement for information purposes only and not for publication or distribution outside India and is not an Offer Document announcement)



## INVENTURE GROWTH AND SECURITIES LIMITED

Corporate Identification Number: L65990MH1995PLC089838

Inventure Growth and Securities Limited was originally incorporated on June 22, 1995, as a Public Limited company, under the name and style 'Inventure Growth and Securities Limited' under the provisions of the Companies Act, 1956, with the Registrar of Companies, Mumbai. We received Certificate of Commencement of Business dated June 22, 1995 issued by the Registrar of Companies, Mumbai. The Company made a maiden public offer of its Equity Capital in July 2011. The Equity capital of the Company is listed on BSE and NSE in India.

Registered Office: 201, 2nd Floor, Viraj Tower, Near Landmark, Western Express Highway, Andheri - East, Mumbai - 400069, Maharashtra, India  
Tel: +91 - 22-71148500/600; Website: www.inventuregrowth.com; E-mail: cs@inventuregrowth.com  
Contact Person: Ms. Shikha Ashok Mishra, Company Secretary and Compliance Officer

### OUR PROMOTERS: MR. KANJI BACHUBHAI RITA

ISSUE OF UP TO 21,00,00,000- EQUITY SHARES WITH A FACE VALUE OF ₹ 1/- EACH ("RIGHTS EQUITY SHARES") FOR CASH AT A PRICE OF ₹ 2.33/- PER RIGHTS EQUITY SHARE (INCLUDING A PREMIUM OF ₹ 1.33 PER RIGHTS EQUITY SHARE) FOR AN AMOUNT AGGREGATING UP TO ₹ 4893.00 LAKHS ON RIGHTS BASIS IN THE RATIO OF 1 RIGHTS EQUITY SHARES FOR EVERY 4 FULLY PAID UP EQUITY SHARES) HELD BY THE EQUITY SHAREHOLDERS ON THE RECORD DATE, I.E. 05TH JULY, 2024. THE ISSUE PRICE IS 2.33 TIMES OF THE FACE VALUE OF THE RIGHTS EQUITY SHARES.

### BASIS OF ALLOTMENT

The Board of Directors of Inventure Growth and Securities Limited wishes to thank all its shareholders and investors for the response to the Issue which opened for subscription on MONDAY, JULY 15, 2024 and closed on TUESDAY, AUGUST 13, 2024 with the last date for on market renunciation of Rights Entitlements being WEDNESDAY, AUGUST 7, 2024. Out of the total 9,737 Applications for 24,47,13,775 Rights Equity Shares, 884 Applications for 51,05,719 Rights Equity Shares were rejected due to technical reasons as disclosed in the Letter of Offer. The total number of valid Applications received were 8,853 for 23,96,08,056 Rights Equity Shares, which was 114.10% of the Rights Equity Shares Allotted under the Issue. The Rights issue was subscribed to the extent of 114.10% after technical rejections.

The Basis of Allotment was finalized on Tuesday, August 20, 2024 by the Company in consultation with the Registrar to the Issue and BSE, the Designated Stock Exchange for the Issue. The Board of Directors of the Company, at its meeting held on August 21, 2024, took on record the Basis of Allotment so approved, and approved the allotment of 21,00,00,000 Rights Equity Shares to the successful Applicants. In the Issue, no Rights Equity Shares have been kept in abeyance. We hereby confirm that all the valid Applications have been considered for Allotment.

1. The break-up of valid Applications received through ASBA (after technical rejections) is as under:

Category	Applications Received		Equity Shares Applied for			Equity Shares allotted		
	Number	%	Number	Value (₹)	%	Number	Value (₹)	%
Non Renouncees	9497	97.54%	132163634	307941267.22	54.01%	127057915	296044941.95	60.50%
Renouncees	240	2.46%	112550141	262241828.53	45.99%	82942085	193255058.05	39.50%
Total	9737	100.00%	244713775	570183095.75	100.00%	210000000	489300000.00	100.00%

2. Summary of Allotment is as under:

Category	No. of valid CAFs (including ASBA applications) received	No. of Equity Shares accepted and Allotted against Entitlement (A)	No. of Equity Shares accepted and Allotted against Additional applied (B)	Total Equity Shares accepted and allotted (A+B)
	Number	Number	Number	Number
Non Renouncees	8673	77005527	50052388	127057915
Renouncees	240	3414248	79527837	82942085
Total	8913	80419775	129580225	210000000

**Intimations for Allotment/refund/rejection cases:** The dispatch of allotment advice cum refund intimation and intimation for rejection, as applicable, to the Investors who have provided their email address, was sent on or about August 26, 2024 and Investors who have not provided their email address, is being physically dispatched to their Indian address provided by them, is being completed on or about August 27, 2024. The instructions to SCSSBs for unblocking funds in case of ASBA Applications were given on August 20, 2024. The Listing application was filed with BSE and NSE on August 26, 2024. The credit in respect of allotment of Equity Shares offered pursuant to the Issue in dematerialised form in NSDL and CDSL, as applicable is completed on or about August 27, 2024.

For further details, see "Terms of the Issue" on page 153 of the Letter of Offer. The trading in the Rights Equity Shares issued in the Rights Issue shall commence on BSE upon receipt of trading permission, applications for the same are being made, and shall be traded under same ISIN INE878H01024 as the existing Equity Shares of the Company. The trading is expected to commence on or about Friday, August 30, 2024. In accordance with SEBI circular dated January 22, 2020, the request for extinguishment of Rights Entitlement will be sent to NSDL and CDSL on receipt of listing permission from BSE and NSE.

**INVESTORS MAY PLEASE NOTE THAT THE RIGHTS SHARES CAN BE TRADED ON THE STOCK EXCHANGES ONLY IN DEMATERIALIZED FORM**

### DISCLAIMER CLAUSE OF BSE

It is to be distinctly understood that the permission given by BSE should not in any way be deemed or construed that the letter of offer has been cleared or approved by BSE, nor does it certify the correctness or completeness of any of the contents of the letter of offer. The investors are advised to refer to the letter of offer for the full text of the Disclaimer clause of the BSE.

### DISCLAIMER CLAUSE OF NSE

It is to be distinctly understood that the permission given by NSE should not in any way be deemed or construed that the letter of offer has been cleared or approved by NSE, nor does it certify the correctness or completeness of any of the contents of the letter of offer. The investors are advised to refer to the letter of offer for the full text of the Disclaimer clause of the NSE.

Unless otherwise specified, all capitalized terms used herein shall have the same meaning ascribed to such terms in the Letter of Offer dated June 25, 2024 filed with the BSE, NSE and the Securities and Exchange Board of India.

Registrar to the Issue	Company Secretary and Compliance Officer
<p><b>Link Intime India Private Limited</b> C-101, 1st Floor, 247 Park, L.B.S. Marg, Vikhroli (West), Mumbai - 400083, Maharashtra, India. Tel No: +91 810 811 4949; Email: invnture.rights2023@linkintime.co.in Website: www.linkintime.co.in; SEBI Registration Number: INR000004058 Contact Person: Shanti Gopalkrishnan</p>	<p><b>Shikha Ashok Mishra</b> 201, 2nd Floor, Viraj Tower, Near Landmark, Western Express Highway, Andheri - East, Mumbai - 400069, India E-mail: cs@inventuregrowth.com Tel: +91 - 22-71148500/600 Website: www.inventuregrowth.com</p>

Investors may contact the Registrar to the issue or the Company Secretary and Compliance Officer for any pre-issue/post issue related matters. All grievances relating to the ASBA process may be addressed to the Registrar to the issue, with a copy to the SCSSB, giving full details such as name address of the applicant, number of Equity Shares applied for, amount blocked, ASBA Account number and the Designated Branch of the SCSSB where the Application Form, or the plain paper application, as the case may be, was submitted by the ASBA.

**THE LEVEL OF SUBSCRIPTION SHOULD NOT BE TAKEN TO BE INDICATIVE OF EITHER THE MARKET PRICE OF THE EQUITY SHARES OR THE BUSINESS PROSPECTS OF THE COMPANY.**

Date : August 28, 2024  
Place : Mumbai

For Inventure Growth & Securities Limited  
Sd/-  
Mr. Kanji Bachubhai RITA  
Executive Director-Chairperson-MD

**Disclaimer:**  
Inventure Growth and Securities Limited is proposing, subject to requisite approvals, market conditions and other considerations, to issue Equity Shares on a rights basis and has filed a Letter of Offer (LOF) with the SEBI, BSE and NSE. The LOF shall be available on website of SEBI at www.sebi.gov.in; the website of BSE at www.bseindia.com; the website of NSE at www.nseindia.com and the website of the Company at www.inventuregrowth.com. Investors should note that investment in equity shares involve a degree of risk and for details relating to the same, please see the section entitled "Risk Factors" beginning on page 17 of the Letter of Offer. This announcement has been prepared for publication in India and may not be released in the United States. The announcement does not constitute an offer of Equity Shares for sale in any jurisdiction, including the United States and any Equity Shares described in this announcement may not be offered or sold in the United States.

**Regd. Office: 'SATYALAYA', Door No. 266 (Old No.80), Ward No.1, Behind Taluk Office, Sandur - 583 119, Ballari District, Karnataka**  
CIN: L85110KA1954PLC000759; Website: www.sandurgroup.com; Email ID: secretarial@sandurgroup.com; Telephone: +91 8395 260301 Fax: +91 8395 260473

### NOTICE OF 70<sup>th</sup> ANNUAL GENERAL MEETING, RECORD DATE, BOOK CLOSURE DATES AND E-VOTING

Notice is hereby given that the 70<sup>th</sup> Annual General Meeting (AGM) of the Members of The Sandur Manganese & Iron Ores Limited (the Company) is scheduled to be held on **Wednesday, the 18<sup>th</sup> day of September 2024 at 11.00 A.M. (IST)** through Video Conferencing/Other Audio-Visual Means (VC/OAVM). Pursuant to provisions of the Companies Act, 2013 (the Act) read with Rules made thereunder, Securities and Exchange Board of India (Listing Obligations and Disclosure Requirements) "SEBI (LODR)" Regulations, 2015, as amended from time to time, and General Circular Nos. 14/2020 dated 8 April 2020, 17/2020 dated 13 April 2020, 20/2020 dated 5 May 2020 read with other relevant circulars including General Circular No.09/2023 dated 25 September 2023 issued by Ministry of Corporate Affairs (MCA) and Circular Nos. SEBI/HO/CFD/CMD1/CIR/P/2020/79 dated 12 May 2020, SEBI/HO/CFD/CMD2/CIR/P/2021/11 dated 15 January 2021, SEBI/HO/CFD/PoD-2/P/CIR/2023/4 dated 5 January 2023 read with other relevant circulars including Circular No. SEBI/HO/CFD/CFD-PoD-2/P/CIR/2023/167 dated 7 October 2023 issued by SEBI (collectively referred to as Circulars), companies are permitted to hold AGM through VC/OAVM.

In compliance with the aforesaid MCA and SEBI Circulars, the Notice of AGM setting out the business to be transacted together with Explanatory Statement pursuant to Section 102(1) of the Act and the Annual Report 2023-24 have been sent through electronic mode on 27 August 2024 to those Members whose email addresses are registered with the Company/Depositories.

The Annual Report along with the Notice of AGM is available on the Company's website at [www.sandurgroup.com](http://www.sandurgroup.com), websites of BSE Limited (BSE) and National Stock Exchange of India Limited (NSE), the Stock Exchanges where the Company's shares are listed at [www.bseindia.com](http://www.bseindia.com), [www.nseindia.com](http://www.nseindia.com) respectively and on the website of National Securities Depository Limited (NSDL) at [www.evoting.nsdl.com](http://www.evoting.nsdl.com). The Company has provided its shareholders remote e-voting facility in compliance with the Act and Rules. The Company has engaged NSDL as the authorised agency to provide e-voting facility.

The Members may take note of following information relating to AGM:

- The record date for the purpose of determining the entitlement of Members for the Dividend for Financial Year 2023-24 is Wednesday, 11 September 2024.
- Pursuant to Section 91 of the Act read with Rules framed thereunder and Regulation 42 of SEBI (LODR) Regulations, 2015, the Register of Members and Share Transfer Books of the Company shall remain closed from Thursday, 12 September 2024 to Wednesday, 18 September 2024 (both days inclusive) for the purpose of AGM and for determining the entitlement of Members to dividend for the financial year ended 31 March 2024, if approved at the AGM.
- The cut-off date to determine eligibility of shareholders to cast votes by electronic voting is Wednesday, 11 September 2024. The e-voting shall be open for 3 days, commencing from 9.00 a.m. (IST) on Sunday, 15 September 2024 and ends at 5.00 p.m. (IST) on Tuesday, 17 September 2024 for all shareholders. The e-voting module shall be disabled by NSDL for voting thereafter. Remote e-voting shall not be allowed beyond the said date and time.
- The businesses as set forth in the notice of the AGM may be transacted through remote e-voting or e-voting system at the AGM.
- Persons who acquire and becomes shareholder of the Company after the dispatch of the Notice of AGM and holding shares as of the cut-off date i.e. Wednesday, 11 September 2024 can cast their votes by remote e-voting by obtaining the login ID and password by sending an email to [evoting@nsdl.co.in](mailto:evoting@nsdl.co.in) by mentioning their folio no./demat account no. However, if such shareholder is already registered with the NSDL for remote e-voting then existing user ID and password can be used for casting vote.
- The Members who have not cast their votes by remote e-voting can exercise their voting rights at the virtual AGM. The manner of voting at the virtual AGM has been provided along with the Notice of the meeting which can be viewed at the website of the Company at [www.sandurgroup.com](http://www.sandurgroup.com). A Member may participate in the meeting even after exercising his right to vote through remote e-voting but shall not be allowed to vote again at the virtual meeting.
- The facility for joining the meeting shall be kept open at least 15 minutes before and after the scheduled time of the commencement of the AGM. The facility of participation at the AGM through VC/OAVM will be made available for 1000 Members on first come first served basis.
- The Company has appointed T. Sathya Prasad, Practising Advocate as the Scrutinizer to scrutinize the voting process at the virtual meeting in a fair and transparent manner.

For detailed instructions pertaining to e-voting or any technical assistance to access and participate in the AGM, the Members may please refer to the section "Notes" in the Notice of the AGM. In case of any queries, you may refer the Frequently Asked Questions (FAQs) for shareholders and e-voting user manual for shareholders available at the download section of [www.evoting.nsdl.com](http://www.evoting.nsdl.com) or call on toll free no.: 022 - 4886 7000 and 022 - 2499 7000 or send a request to Vice President, NSDL at [evoting@nsdl.co.in](mailto:evoting@nsdl.co.in).

By order of the Board  
for The Sandur Manganese & Iron Ores Limited

Sd/-  
**Bahirji Ajai Ghorpade**  
Managing Director

Place: Bengaluru  
Date: 28 August 2024



ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ರಿಕೆ ಸಹಕಾರಿ ಸಂಘ ನಿ. #141, ಕೋಲಾಚಲಂ ಕಾಂಪೌಂಡ್, ಹಾವಿನಾಳ್ ಮರಿಸ್ವಾಮಪ್ಪ ಬಿಲ್ಡಿಂಗ್ ಹಳೇ ಕೆ.ಎಸ್.ಆರ್.ಟಿ.ಸಿ. ಹಳೇ ಬಸ್ ನಿಲ್ದಾಣ ಎದುರುಗಡೆ, ಬಳ್ಳಾರಿ.

ಹರಾಜು ಪ್ರಕಟಣೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ಕೆಳಗೆ ನಮೂದಿಸಿದ ಸಾಲಗಾರರು ಮತ್ತು ಚಾಮೀನುದಾರರು ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ರಿಕೆ ಸಹಕಾರಿ ಸಂಘ ನಿ. ಬಳ್ಳಾರಿಯ ಶಾಖೆಯಲ್ಲಿ ಕೆಂಪು ಚೋಳ (Red Jawar) ಮತ್ತು ತೋಗರಿ (Toor) ದಾಖಲಾತಿ ಮತ್ತು ಮೊದಲ ಸಾಲವನ್ನು ತೆಗೆದುಕೊಂಡಿತ್ತು. ಈ ವರೆಗೆ ಆಸಕ್ತ ಬಾರಿ ಸಾಲ ತೀರಿಸಲು ನೋಟೀಸ್ ನೀಡಿದ್ದರೂ ಸಹ ಸಾಲ ಮರುಪಾವತಿ ಮಾಡಿರುವುದಿಲ್ಲ. ಆದ್ದರಿಂದ ಕೆಂಪು ಚೋಳ (Red Jawar) ಮತ್ತು ತೋಗರಿ (Toor) ದಾಖಲಾತಿ ಮತ್ತು ಮೊದಲ ಸಾಲವನ್ನು 'ಏನಿದೆಯೋ ಎಲ್ಲಿದೆಯೋ ಹೇಗಿದೆಯೋ ದಿನಾಂಕ: 04-09-2024 ರಂದು ಬಳ್ಳಾರಿಯ ಇಂಡಸ್ಟ್ರಿಯಲ್ ಏರಿಯಾ ಡಿವಿಷನ್ 'ಜಯ ಶರಣ ಕೋಲ್ಡ್ ಸ್ಟೋರೇಜ್' ನಲ್ಲಿರುವ ವಾಣಿಜ್ಯ ನೆಲೆ: 11:00 ಗಂಟೆಗೆ ಹರಾಜು ವಾಣಿಜ್ಯವು ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಈ ಮೂಲಕ ಕೋರಲಾಗಿದೆ.

Table with 5 columns: ಕ್ರಮ ಸಂಖ್ಯೆ, ಸಾಲಗಾರ/ಚಾಮೀನುದಾರರ ವಿವರ ಮತ್ತು ವಿವರ, ದಾಖಲಾತಿ ವಿವರ, ಪ್ರಮಾಣ ಬೆಲೆಗಳು, ಪ್ರಮಾಣ ಬಾಕಿ ಮೊತ್ತ, ಗೋದಾಮಿನ ವಿವರ. Rows 01-12.

Table with 5 columns: ಕ್ರಮ ಸಂಖ್ಯೆ, ಸಾಲಗಾರ/ಚಾಮೀನುದಾರರ ವಿವರ ಮತ್ತು ವಿವರ, ದಾಖಲಾತಿ ವಿವರ, ಪ್ರಮಾಣ ಬೆಲೆಗಳು, ಪ್ರಮಾಣ ಬಾಕಿ ಮೊತ್ತ, ಗೋದಾಮಿನ ವಿವರ. Rows 13-18.

ದಿ ಸಂದೂರ್ ಮ್ಯಾಂಗನೀಸ್ & ಐರನ್ ಓರ್ಸ್ ಲಿಮಿಟೆಡ್. ಕಂಪನಿಯ 70ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ, ದಾಖಲೆ ದಿನಾಂಕ, ಪುಸ್ತಕ ಮುಚ್ಚುವ ದಿನಾಂಕಗಳು ಮತ್ತು ಇ-ವೋಟಿಂಗ್. Includes AGM details and voting instructions.

